

ಸಹ ಪಯಣ

ಬೆಂಗಳೂರು ಶಿಕ್ಷಣ ಕೇಂದ್ರದ ತ್ರೈಮಾಸಿಕ ವಾರ್ತಾಪತ್ರ

ಸಂಪುಟ 21

May 2022

ಸಂಚಿಕೆ 4



“ಸಂತ್ರಪ್ತನಾದ ವ್ಯಕ್ತಿ, ಹಣ, ಸ್ಥಾನಮಾನ, ಅಧಿಕಾರ, ವಿಚಾರ ಇತ್ಯಾದಿಗಳಿಂದ ಸಂತ್ರಪ್ತನಾದ ವ್ಯಕ್ತಿ ಎಂದಿಗೂ ಸತ್ಯವನ್ನು ಕಾಣಲಾರ. ಅತ್ಯಪ್ತನೂ ಪೋಧಕನೂ ಪ್ರಶ್ನಾರ್ಥಿಯೂ ನೋಡುವವನೂ ಆದ ವ್ಯಕ್ತಿ ಸತ್ಯವನ್ನು ಪೋಧಿಸಬಲ್ಲ. ಅಂಥ ವ್ಯಕ್ತಿಯೇ ತನ್ನಲ್ಲೂ ತನ್ನ ಸಂಬಂಧಗಳಲ್ಲೂ ಕ್ರಾಂತಿಕಾರಿಯಾಗುತ್ತಾನೆ.”

- ಜಿ. ಕೃಷ್ಣಮೂರ್ತಿ

ಸತ್ಯಕ್ಕೆ ದಾರಿಗಳಿಲ್ಲ

ಕೃಷ್ಣಮೂರ್ತಿ ಅವರ ದೃಷ್ಟಿಯಿಂದ, 1929ರಲ್ಲಿ “ಆರ್ಡರ್ ಆಫ್ ದ ಸ್ಟಾರ್ ಇನ್ ದ ಈಸ್ಟ್” ಅನ್ನು ವಿಸರ್ಜಿಸಬೇಕಾಗಿ ಬಂದುದು ಒಂದು ನಿಧಾನಗತಿಯ ಸುದೀರ್ಘವಾದ ಕ್ರಮ. ಸೊಸೈಟಿಯ ಮತ್ತು ಎಲ್ಲ ಜಾಗತಿಕ ಧರ್ಮಗಳ ಪರಂಪರೆಗಳನ್ನು ಅವರು ಅತ್ಯಂತ ಸಹನೆ, ಪ್ರೇಮ ಹಾಗೂ ಉದ್ದೇಶಬದ್ಧತೆಯಿಂದ ಕಳಚಿಕೊಂಡರು. ಜಾಗತಿಕ ಪ್ರಸಾರಕ್ಕಾಗಿ ಬಹುಕಾಲದಿಂದ ಕಾಯುತ್ತಿದ್ದ ಮತ್ತು ಅವರಿಗಾಗಿ ನಿರ್ಮಿಸಿದ ಎಲ್ಲವನ್ನೂ ಏಕಾಏಕಿ ಕಳಚಿದ್ದು ಮತ್ತು ನಾಶ ಮಾಡಿದ್ದು ಕೆಲವರ ಪ್ರಕಾರ ಧಿಡೀರನೆ ಘಟಿಸಿದ ವಿಲಕ್ಷಣ ಸಂಗತಿ. ಒಮೆನ್ ಗುಡಾರಗಳಲ್ಲಿ ಸೇರಿದ ಜನಸಮೂಹದ ಬಗೆಗಿನ ಅವರ ಆತಂಕ ಕೆಲವು ವಾರಗಳಿಂದ ಹೆಚ್ಚುತ್ತಲೇ ಇತ್ತು:

“ನನಗೆ ಯಾರೂ ಶಿಷ್ಯರಿಲ್ಲವೆಂದು ಮತ್ತೊಮ್ಮೆ ಹೇಳುತ್ತಿದ್ದೇನೆ. ನೀವು ಸತ್ಯವನ್ನು ಅರ್ಥಮಾಡಿಕೊಂಡು ವ್ಯಕ್ತಿಗಳ ಹಿಂಬಾಲಕರಾಗದಿದ್ದರೆ ನಿಮ್ಮಲ್ಲಿ ಪ್ರತಿಯೊಬ್ಬರೂ ಸತ್ಯದ

ಶಿಷ್ಯರೇ... ಆಧ್ಯಾತ್ಮಿಕ ಬೆಳವಣಿಗೆಗಾಗಿ ಮಾಡುವ ಎಲ್ಲ ಧಾರ್ಮಿಕ ಆಚರಣೆಗಳೂ ಅನಾವಶ್ಯಕ ಎಂದು ನಾನು ಈಗಲೂ

“ಸಂಬಂಧದ ಶ್ರಿಯಾಶೀಲ ಕ್ಷಣದಲ್ಲಿ, ನೀವು ಏನಾಗಿದ್ದೀರಿ, ಹೇಗಿದ್ದೀರಿ ಎಂಬುದರ ಗ್ರಹಿಕೆಯೇ ವಾಸ್ತವದಲ್ಲಿ ಏನಾಗಿದೆಯೆಂಬುದರಿಂದ ಬಿಡುಗಡೆ ದೊರೆಯುವಂತೆ ಮಾಡುತ್ತದೆ.”

- ಜೆ. ಕೃಷ್ಣಮೂರ್ತಿ

ಹಾಗೇನೂ ಇಲ್ಲ. ಅವನು ಅದನ್ನು ಸರಿಯಾಗಿ ಸಂಘಟಿಸುವ ಹಾಗೆ ನಾನು ಮಾಡುತ್ತೇನೆ” ಎಂದಿತು ಭೂತ.

ನಂಬಿರುವೆ... ನಾನು ನಿಮ್ಮ ಊರುಗೋಲಾಗಲು ನಿರಾಕರಿಸುವೆ. ನಿಮ್ಮ ಆರಾಧನೆಗಾಗಿ ನಾನು ಪಂಜರದ ಗಿಳಿಯಾಗಲಾರೆ. ನೀವು ಪರ್ವತದ ತಾಜಾ ಗಾಳಿಯೊಂದಿಗೆ ಬಂದು ಅದನ್ನು ಪುಟ್ಟ ಕೊಠಡಿಯಲ್ಲಿ ಹರಡಿದಾಗ, ಆ ಗಾಳಿಯ ತಾಜಾತನ ಇಲ್ಲವಾಗುತ್ತದೆ. ಅಲ್ಲಿ ಸ್ಥಗಿತ ಕಂಡುಬರುತ್ತದೆ... ನೀವು ನಿಮ್ಮ ಜೀವನವನ್ನು ಪ್ರೀತಿಸಿದರೆ, ಉಳಿದೆಲ್ಲ ವಸ್ತುಗಳಿಗೂ ಮಿಗಿಲಾದ ಸ್ಥಾನವನ್ನು ಅದಕ್ಕೆ ಕೊಟ್ಟರೆ ಭಯದಿಂದಲ್ಲ, ಪ್ರೇಮದಿಂದ ಬೆಲೆಕಟ್ಟಿದರೆ ಆಗ ನೀವು ನೈತಿಕತೆ ಎಂದು ಕರೆಯುವ ಸ್ಥಾಪಿತ ಮಾಯವಾಗುತ್ತದೆ”

ಕೃಷ್ಣಮೂರ್ತಿ 1929ರಲ್ಲಿ ಮಾಡಿದ ಭಾಷಣ ಇತಿಹಾಸದಲ್ಲಿ ಧಾರ್ಮಿಕ ಔನ್ನತ್ಯದ ಮಹಾನ್ ಕೃತ್ಯಗಳಲ್ಲೊಂದು, ಇದರ ಬಗ್ಗೆ ಅಮೇರಿಕದ ಲೇಖಕ ಹೆನ್ರಿ ಮಿಲ್ಲರ್ ಹೀಗೆ ಹೇಳಿದ್ದಾನೆ: “ಕ್ರಿಸ್ತನನ್ನು ಹೊರತುಪಡಿಸಿದರೆ ಕೃಷ್ಣಮೂರ್ತಿಯವರೇ ಉಳಿದೆಲ್ಲರಿಗಿಂತ ಹೆಚ್ಚು ತ್ಯಾಗ ಮಾಡಿದವರು. ಬುದ್ಧನಾಗಲಿ, ಯೇಸು ಕ್ರಿಸ್ತನಾಗಲಿ ತಮ್ಮ ದೈವಿಕತೆಯನ್ನು ಪ್ರತಿಪಾದಿಸಲಿಲ್ಲ. ಧರ್ಮ ಸಂಸ್ಥಾಪನೆಯ ಹಂಬಲವನ್ನು ವ್ಯಕ್ತಪಡಿಸಲಿಲ್ಲ. ಆದರೆ

ಈ ಮಹನೀಯರ ಸಾವಿನ ಅನಂತರ ಅನುಯಾಯಿಗಳು ಅದನ್ನೆಲ್ಲ ಮಾಡಿದರು. ಈ ದಿವಸ ಬೆಳಿಗ್ಗೆ ನಾವು “ಆರ್ಡರ್ ಆಫ್ ಸ್ಟಾರ್”ನ ವಿಸರ್ಜನೆ ಬಗ್ಗೆ ಚರ್ಚಿಸುವವರಿದ್ದೇವೆ. ಇದರಿಂದ ಹಲವರಿಗೆ ಸಂತೋಷವಾಗಬಹುದು, ಮತ್ತೆ ಕೆಲವರಿಗೆ ಬೇಸರವಾಗಬಹುದು. ಇದು ಸಂತೋಷಪಡುವ ಅಥವಾ ದುಃಖಿಸುವ ಪ್ರಶ್ನೆಯಲ್ಲ. ನಾನು ವಿವರಿಸುತ್ತಾ ಹೋದಂತೆ ಇದು ಏಕೆ ಅನಿವಾರ್ಯ ಎಂಬುದು ತಿಳಿಯುತ್ತದೆ”

ನಿಮಗೆ ಈ ಕತೆ ಗೊತ್ತಿರಬಹುದು. ಒಂದು ಭೂತ ತನ್ನ ಗೆಳೆಯನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿತ್ತು. ಆಗ ಅವರ ಮುಂದೆ ಒಬ್ಬ ವ್ಯಕ್ತಿ ಕೆಳಕ್ಕೆ ಬಗ್ಗಿ ನೆಲದಿಂದ ಏನನ್ನೋ ಹೆಕ್ಕಿಕೊಂಡು ಅದನ್ನು ಪರೀಕ್ಷಿಸಿ ತನ್ನ ಕಿಸೆಗೆ ಹಾಕಿಕೊಂಡ. “ಆ ಮನುಷ್ಯ ಏನನ್ನು ಹೆಕ್ಕಿಕೊಂಡ?” ಎಂದು ಗೆಳೆಯ ಭೂತವನ್ನು ಕೇಳಿದ. “ಅವನು ಸತ್ಯದ ಒಂದು ತುಣುಕನ್ನು ಹೆಕ್ಕಿಕೊಂಡ” ಎಂದಿತು ಭೂತ. “ಹಾಗಾದರೆ ನಿನಗೇನೂ ಪ್ರಯೋಜನವಾಗಲಿಕ್ಕಿಲ್ಲ” ಎಂದ ಗೆಳೆಯ. “ಒಹ್,

“ಸತ್ಯಕ್ಕೆ ದಾರಿಗಳಿಲ್ಲ, ನೀವು ಯಾವ ಧರ್ಮದಲ್ಲೂ ಯಾವ ಪಂಥದಲ್ಲೂ ಯಾವುದೇ ದಾರಿಯ ಮೂಲಕವೂ ಸತ್ಯವನ್ನು ಮುಟ್ಟಲಾರಿರಿ ಎಂದು ನಾನು ಪ್ರತಿಪಾದಿಸುತ್ತೇನೆ. ಇದು ನನ್ನ ದೃಷ್ಟಿ, ನಾನು ಇದನ್ನು ನಿಸ್ಸಂದೇಹವಾಗಿ ಅಪ್ಪಿಕೊಂಡಿದ್ದೇನೆ. ಅಸೀಮವೂ ಅನಿರ್ಬಂಧಿತವೂ ಅಗಮ್ಯವೂ ಆದ ಸತ್ಯವನ್ನು ಸಂಯೋಜಿಸಲು, ಸಂಘಟಿಸಲು ಸಾಧ್ಯವಿಲ್ಲ. ಸತ್ಯದ ಸಾಕ್ಷಾತ್ಕಾರಕ್ಕಾಗಿ ಜನ ಈ ದಾರಿಯಲ್ಲೇ ನಡೆಯಬೇಕೆಂದು ಪ್ರತಿಪಾದಿಸುವ ಅಥವಾ ಬಲಾತ್ಕರಿಸುವ ಸಂಘಟನೆಯನ್ನೂ ರೂಪಿಸುವಂತಿಲ್ಲ. ನೀವು ಮೊದಲಿಗೆ ಅದನ್ನು ಅರಿತುಕೊಂಡರೆ, ಆಗ ಒಂದು ನಂಬಿಕೆಯನ್ನು ಸಂಘಟಿಸುವುದು ಎಂಥ ಅಸಾಧ್ಯದ ಮಾತು ಎಂಬುದು ನಿಮಗೇ ತಿಳಿದೀತು. ನಂಬಿಕೆ ಎಂಬುದು ತೀರ ಪೈಯಕ್ಕಿವಾದುದು. ನೀವು ಅದನ್ನು ಸಂಘಟಿಸಲಾರಿರಿ; ಅದನ್ನು ಸಂಘಟಿಸಕೂಡದು, ಒಂದೊಮ್ಮೆ ನೀವು ಹಾಗೆ ಮಾಡಿದ್ದೇ ಆದರೆ, ಅದು ಮೃತವಾಗುತ್ತದೆ, ಘನೀಕೃತವಾಗುತ್ತದೆ, ಬೇರೆಯವರ ಮೇಲೆ ಹೇರಲ್ಪಡುವ ಮತ, ಪಂಥ ಅಥವಾ ಧರ್ಮವಾಗುತ್ತದೆ.”

ಜಗತ್ತಿನೆಲ್ಲೆಡೆ ಪ್ರತಿಯೊಬ್ಬರೂ ಇದನ್ನೇ ಮಾಡುತ್ತಿರುವುದು. ಸತ್ಯವನ್ನು ಸಂಕುಚಿತಗೊಳಿಸಿ ಯಾರು ದುರ್ಬಲರೋ ಯಾರು ತಾತ್ಕಾಲಿಕವಾಗಿ ಅಸಂತೃಪ್ತರೋ ಅವರ ಮಟ್ಟಿಗೆ ಇದನ್ನೊಂದು ಆಟಿಕೆಯಾಗಿ ಬಳಸಲಾಗುತ್ತದೆ. ಸತ್ಯವನ್ನು ನಿಮಗೆ ತಂದೊಪ್ಪಿಸಲಾಗದು. ನೀವು ಅದರಡೆಗೆ ಸಾಗಲು ಪ್ರಯತ್ನಿಸಬೇಕು. ಇದಕ್ಕಿಂತ ಹೆಚ್ಚು ಸ್ಪಷ್ಟವಾಗಿ ನಾನು ಹೇಳಲಾರೆ. ನೀವು ನನ್ನನ್ನು ಒಪ್ಪಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ನನ್ನನ್ನು ಅನುಸರಿಸಬೇಕೆಂದೂ ಹೇಳುತ್ತಿಲ್ಲ. ನಾನು ಹೇಳುತ್ತಿರುವುದನ್ನು ನೀವು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಿರುವೆ"

ಸತ್ಯದ ಗ್ರಹಿಕೆಗೆ ಬಾಧಕವಾಗಿರುವ ಎಲ್ಲ ಸಂಗತಿಗಳ ಬಗ್ಗೆ

ಗಮನ ಕೊಡುವೆನೆಂದು ಕೃಷ್ಣಮೂರ್ತಿ ಭರವಸೆ ನೀಡಿದರು. ಅವರ ದೀರ್ಘ ಭಾಷಣ ಹೀಗೆ ಮುಕ್ತಾಯವಾಯಿತು.

ಹೀಗಾಗಿ ಎರಡು ವರ್ಷಗಳ ಕಾಲ ಸಾಕಷ್ಟು ಎಚ್ಚರದಿಂದ ಪರಿಶೀಲನೆ ಮಾಡಿದ ಮೇಲೆ ಈ ಕೆಲವು ಕಾರಣಗಳಿಂದಾಗಿ ನಾನು ಈ ನಿರ್ಧಾರ ಕೈಗೊಂಡೆ. ಇದು ಯಾವುದೋ ಒಂದು ಗಳಿಗೆಯ ಸ್ಪಂದನವಲ್ಲ. ಈ ರೀತಿಯ ನಿರ್ಧಾರಕ್ಕೆ ಬರಲು ಯಾರೂ ನನ್ನನ್ನು ಒತ್ತಾಯಿಸಿಲ್ಲ. ಇಂಥ ವಿಷಯಗಳಲ್ಲಿ ಯಾರೂ ನನ್ನನ್ನು ಒತ್ತಾಯಿಸಲಾರರು. "ಎರಡು ವರ್ಷಗಳ ಕಾಲ ಈ ಬಗ್ಗೆ ನಾನು ತಾಳ್ಮೆಯಿಂದ, ಎಚ್ಚರದಿಂದ, ಸಾವಧಾನದಿಂದ ಯೋಚಿಸುತ್ತಲಿದ್ದೆ. ಈಗ ನಾನು ಇದರ ಮುಖ್ಯಸ್ಥನಾಗಿ ಈ ಆರ್ಟ್ ಅನ್ನು ವಿಸರ್ಜಿಸಲು



“ಈ ಪ್ರೀತಿ ಇಲ್ಲದೆ ಇದ್ದರೆ, ನಿಮ್ಮ ಪರಿಣಿಗಳನ್ನು, ನಿಮ್ಮ ತಿಳುವಳಿಕೆ, ಸಾಮರ್ಥ್ಯ, ಸ್ಥಾನಮಾನಗಳು, ಆಸ್ತಿಪಾಸ್ತಿ ಎಲ್ಲವೂ ಬುಾದಿರಾಶಿಯ ಹಾಗೆ. ಅವುಗಳಿಗೆ ಯಾವ ಅರ್ಥವೂ ಇಲ್ಲ. ಪ್ರೀತಿ ಇಲ್ಲದ ಎಲ್ಲ ಕ್ರಿಯೆಗಳೂ ಇನ್ನಷ್ಟು ದ್ವೇಷ, ಯುದ್ಧಗಳು, ಕೆಡಕು ಮತ್ತು ವಿನಾಶವನ್ನು ತರುತ್ತವೆ.”

- ಜೆ. ಕೃಷ್ಣಮೂರ್ತಿ

ನಿಶ್ಚಯಿಸಿದ್ದೇನೆ. ನೀವು ಬೇರೆ ಸಂಘಟನೆಗಳನ್ನು ಮಾಡಿಕೊಂಡು ಇನ್ಯಾರೋ ಅದರ ಮುಖ್ಯಸ್ಥರಾಗುವ ಹಾಗೆ ಮಾಡಬಹುದು. ನನಗೆ ಆ ಬಗ್ಗೆ ಕಾಳಜಿಯಿಲ್ಲ, ಹೊಸ ಪಂಜರಗಳ ಬಗ್ಗೆ, ಆ ಪಂಜರಗಳಿಗೆ ಹೊಸ ಅಲಂಕಾರಗಳನ್ನು ರೂಪಿಸುವ ಬಗ್ಗೆ ನನಗೆ ಚಿಂತೆಯಿಲ್ಲ. ಮನುಷ್ಯರನ್ನು ನಿಶ್ಚಯವಾಗಿ, ಅನಿರ್ಬಂಧಿತವಾಗಿ ಬಿಡುಗಡೆಗೊಳಿಸುವುದೇ ನನ್ನ ಏಕೈಕ ಕಾಳಜಿ"

ಲೋಕ ಶಿಕ್ಷಕನ ಆಗಮನವಾಗಲಿದೆ ಎಂಬ ತಮ್ಮ ಭವಿಷ್ಯವಾಣಿಗೆ ದ್ರೋಹ ಬಗೆಯಲಾಗಿದೆ ಎಂಬ ಕಾರಣಕ್ಕೆ ಕೃಷ್ಣಮೂರ್ತಿಯವರ ಬಗ್ಗೆ ಕೋಪಗೊಂಡ, ಅಸಮಾಧಾನ ತಳೆದ ಗುಂಪು ಮತ್ತು ಆರ್ಡರ್ ಆಫ್ ದ ಸ್ಪಾರ್ ಮತ್ತು ಸೊಸೈಟಿಯನ್ನು ತ್ಯಜಿಸುವ ಕೃಷ್ಣಮೂರ್ತಿಯವರ ನಿರ್ಧಾರಗಳು ಆದರಣೀಯವಾಗಿವೆ ಎಂದು ಭಾವಿಸಿದ ಗುಂಪು ಇವೆರಡರ ನಡುವೆ ಅಂದು ಸೊಸೈಟಿಯಲ್ಲಿ ಬಿರುಕು ಮೂಡಿತು. ಆದರೆ ಈ ನಿರ್ಧಾರದ ಅಗತ್ಯ ಆದ್ಯತೆ ಮನಗಂಡಾಗ ಈ ಬಿರುಕು ಅಷ್ಟೇನೂ ಮುಖ್ಯವೆನಿಸುವುದಿಲ್ಲ.

ನೋಡಿ, "ಇದು ಅತ್ಯಂತ ಅಸಾಧಾರಣವಾದ ಸಂಗತಿ. ಡಾ. ಬೆಸೆಂಟ್ ಎಲ್ಲ ಸದಸ್ಯರಿಗೆ ಯಾವಾಗಲೂ ಹೇಳುತ್ತಿದ್ದರು ಮತ್ತು ನಾನು ಆಗಾಗ್ಗೆ ಆ ಮಾತುಗಳನ್ನು ಕೇಳುತ್ತಿದ್ದೆ. ನಾವು ಲೋಕ ಶಿಕ್ಷಕನ ಆಗಮನಕ್ಕಾಗಿ ಸಿದ್ಧರಾಗುತ್ತಿದ್ದೇವೆ. ನಿಮ್ಮ ಮನಸ್ಸು ತೆರೆದಿಟ್ಟುಕೊಳ್ಳಿ, ನಿಮ್ಮ ಯೋಚನೆಗಳಿಗೆ ತೀರ ವ್ಯತಿರಿಕ್ತವಾಗಿ ಅವರ ಯೋಚನೆಗಳಿರಬಹುದು. ಅವರು ಬೇರೆಯದ್ದೇ ವಿಚಾರಗಳನ್ನು ಹೇಳಬಹುದು', 'ನೀವು ಸಿದ್ಧರಾಗುತ್ತಿದ್ದೀರಿ, ಕೆಲವರಂತೂ ಇಪ್ಪತ್ತು ವರ್ಷಗಳಿಗೂ ಮಿಕ್ಕಿ ಈ ಸಿದ್ಧತೆಯಲ್ಲಿದ್ದೀರಿ. ನಾನು ಆ ಶಿಕ್ಷಕ ಹೌದೋ ಅಲ್ಲವೋ ಎಂಬುದು ಗೌಣ.... ಈ ಇಪ್ಪತ್ತು ವರ್ಷಗಳ ಬಳಿಕ ನೀವು ಮೊದಲಿದ್ದ ಸ್ಥಿತಿಯಲ್ಲೇ ಇದ್ದೀರಿ. ನಿಮ್ಮಲ್ಲಿ ಅನಂತ ನಂಬಿಕೆಗಳಿವೆ, ಖಚಿತ ವಿಚಾರಗಳಿವೆ, ನಿಮ್ಮದೇ ಆದ ತಿಳಿವಳಿಕೆಯಿದೆ. ನಾನು ಹೇಳುತ್ತಿರುವುದನ್ನು ನೀವು ನಿಜಕ್ಕೂ ಪರಿಶೀಲಿಸಲು ಮನಸ್ಸು ಮಾಡುತ್ತಿಲ್ಲ. ಇದೆಲ್ಲ ವ್ಯರ್ಥ ಕಾಲಹರಣವೆನಿಸುತ್ತಿದೆ, ಈ ಇಪ್ಪತ್ತು ವರ್ಷಗಳು ಹೀಗೆ ವ್ಯರ್ಥವಾಗುವುದು ಕರುಣಾಜನಕ. ನೀವು ಮೊದಲು ಎಲ್ಲಿದ್ದೀರೋ ಅಲ್ಲೇ ಇದ್ದೀರಿ ಈಗಲೂ, ವ್ಯತ್ಯಾಸವೆಂದರೆ

ಕೆಲವು ಹೊಸ ನಂಬಿಕೆಗಳು, ಅಭಿಮತಗಳು ಹಾಗೂ ಹೊಸ ನಿಬಂಧನೆಗಳು ನಿಮ್ಮಲ್ಲಿ ಇವೆ. ನೀವು ಎಷ್ಟೊಂದು ಬಿಗಿಯಾಗಿ ಗಾಂಭೀರ್ಯದಿಂದ ನಿಮ್ಮದನ್ನಾಗಿ ಮಾಡಿಕೊಂಡ ಇವುಗಳಿಗೆ ಏನಾದರೂ ಮಹತ್ವ ಇದೆಯಾ ಎಂದು ಮುಕ್ತವಾಗಿ, ಪ್ರಾಮಾಣಿಕವಾಗಿ, ಸರಳವಾಗಿ ಕಂಡುಕೊಳ್ಳಿ, ಅದಕ್ಕೇನಾದರೂ ಬೆಲೆ ಇದೆಯಾ ಎಂದು ಗಮನಿಸಿ, ಅದಕ್ಕೆ ಬೆಲೆ ಇದೆ ಎಂದು ಕಂಡುಕೊಳ್ಳಬಯಸಿದರೆ ನೀವು ಅದಕ್ಕೆ ಅಂಟಿಕೊಳ್ಳಬಾರದು. ಈ ರೀತಿ ನೀವು ನಿಜಕ್ಕೂ ಪರಿಶೀಲಿಸುವುದಾದರೆ, ಅವರ್ಣನೀಯವಾದುದನ್ನು ಕಂಡುಕೊಳ್ಳುವಿರಿ. ನಿಜವಾದುದನ್ನು, ಅವಿನಾಶಿಯಾದುದನ್ನು, ಚಿರಂತನವಾದುದನ್ನು ಕಂಡುಕೊಳ್ಳುವಿರಿ. ಆಗ ಯಾವುದೇ ಶಿಷ್ಯ ಮತ್ತು ಗುರುವಿನ ಅಗತ್ಯವೇ ಇರುವುದಿಲ್ಲ"

1940ರ ತನಕ ಕೃಷ್ಣಮೂರ್ತಿ ಅವರು ಸೊಸೈಟಿಯ ಶೋತೃಗಣವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು; ಆದರೆ ಅವರು ಬೇರೆ ಬೇರೆ ದೇಶಗಳಿಗೆ ಭೇಟಿ ಕೊಡುತ್ತಾ ಬಂದ ಹಾಗೆ, ಸಾರ್ವಜನಿಕ ಭಾಷಣಗಳು, ಪುಸ್ತಕ ಪ್ರಕಟನೆಗಳು ಮತ್ತು ಪ್ರಸಾರ ಹಾಗೂ ಹೊಸ ಮಾಧ್ಯಮಗಳ ದೆಸೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನರನ್ನು ಮುಟ್ಟುತ್ತ ಹೋದಂತೆ ಜಾಗತಿಕ ನೆಲೆಯಲ್ಲಿ ಲೋಕ ಶಿಕ್ಷಕನ ಸ್ವಾಗತದ ಬಯಕೆ ಅತಿ ಶೀಘ್ರವಾಗಿ ಮೇರೆ ಮೀರಿತು.

1983ರಲ್ಲಿ ಒಂದು ದಾವೆಯ ಸಂಬಂಧದಲ್ಲಿ ಕೃಷ್ಣಮೂರ್ತಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾಯಿತು. ಆಗ ಸೊಸೈಟಿಯ ನಿರ್ವಚನದ ಪ್ರಕಾರ ನೀವು ಲೋಕ ಶಿಕ್ಷಕನೇ ಎಂದು ಅವರನ್ನು ಪ್ರಶ್ನಿಸಲಾಯಿತು. ಸೊಸೈಟಿಯ ನಿರ್ವಚನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಅವರು ಉತ್ತರಿಸಿದರು. ಆದರೆ ಅವರು ತಮ್ಮ ಬದುಕಿನುದ್ದಕ್ಕೂ ಲೋಕ ಸಂಚಾರ ಮಾಡಿ ಸಾರ್ವಜನಿಕ ಪ್ರವಚನಗಳನ್ನು ನೀಡಿದವರು ಎಂಬುದನ್ನು ಪರಿಗಣಿಸುವುದಾದರೆ ಖಂಡಿತಕ್ಕೂ ಅವರು ಲೋಕ ಶಿಕ್ಷಕರೇ ಹೌದು.

ಮತ್ತು ಪ್ರಸಾರ ಹಾಗೂ ಹೊಸ ಮಾಧ್ಯಮಗಳ ದೆಸೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಜನರನ್ನು ಮುಟ್ಟುತ್ತ ಹೋದಂತೆ ಜಾಗತಿಕ ನೆಲೆಯಲ್ಲಿ ಲೋಕ ಶಿಕ್ಷಕನ ಸ್ವಾಗತದ ಬಯಕೆ ಅತಿ ಶೀಘ್ರವಾಗಿ ಮೇರೆ ಮೀರಿತು.

“ಸ್ವತಂತ್ರ ಎಂದರೆ ಶೂನ್ಯಸ್ಥಿತಿಯಲ್ಲ, ಅದು ಸದ್ಗುಣದೊಡನೆ ಅಸ್ತಿತ್ವಕ್ಕೆ ಬರುವಂತಹದ್ದು. ಗೊಂದಲದ ಕಾಣಲಿಗಳಿಂದ ಮುಕ್ತಗೊಳಿಸುವುದೇ ಸದ್ಗುಣದ ಸ್ವಭಾವ.”
- ಜಿ. ಕೃಷ್ಣಮೂರ್ತಿ

ಕೃತಿ: "ಲೋಕ ಶಿಕ್ಷಕ", ಅಧ್ಯಾಯ ೫
ಅನುವಾದ: ಡಾ. ಶ್ರೀ ಮಹಾಬಲೇಶ್ವರ ರಾವ್
ಮೂಲ: "World Teacher" by Mark Lee

ಮರಣ-ಮರುಜನ್ಮ

ಕೃಷ್ಣಮೂರ್ತಿ ಅವರು ತಮ್ಮ ಗೆಳೆಯರ ಜೊತೆಗಿನ ಸಂಭಾಷಣೆಗಳಲ್ಲಿ ಮರುಜನ್ಮದ ಬಗ್ಗೆ ಮತ್ತು ಕೆಲವೊಮ್ಮೆ ಕರ್ಮದ ಬಗ್ಗೆ ಮಾತನಾಡಿದ್ದುಂಟು. ಹಾಗಂತ ವೇದಿಕೆಯಿಂದ ಈ ಬಗ್ಗೆ ಮಾತನಾಡಿದ್ದು ಬಲು ವಿರಳ. ಅವರ ಸಂಕ್ಷಿಪ್ತ ಹೇಳಿಕೆಗಳು ಯಾವತ್ತೂ ಒಂದು ಬಗೆಯ ಹಿಂಜರಿಕೆಯಿಂದ ಸಂಕೋಚದಿಂದ ಒಡಮೂಡಿದವು. ಈ ವಿಷಯಗಳನ್ನು ವಿಸ್ತರಿಸಿ ಮಾತನಾಡಲು ಅವರಿಗೆ ಅಂಥ ಆಸಕ್ತಿಯಿಲ್ಲವೇನೋ ಎಂದು ಅನ್ನಿಸಿದ್ದುಂಟು. ಸಾರ್ವಜನಿಕವಾಗಿ ಪ್ರಶ್ನಿಸಿದಾಗ, ಈ ಎರಡು ವಿಷಯಗಳನ್ನು ವಿಚಾರಗಳು ಅಥವಾ ಅವುಗಳಲ್ಲಿನ ನಂಬಿಕೆ ಅಥವಾ ಪ್ರಮೇಯಗಳು ಎಂಬ ನೆಲೆಯಲ್ಲಿ ಗಮನ ಹರಿಸಿ "ನಿಮ್ಮ ಮಟ್ಟಿಗೆ ಅದೊಂದು ಅಭಿಪ್ರಾಯ, ನನ್ನ ಮಟ್ಟಿಗೆ ಅದು ವಸ್ತುಸ್ಥಿತಿ" ಎಂದು ಮಾತು ಮುಗಿಸುತ್ತಿದ್ದರು. ಶೋತೃಗಳು ತಮ್ಮ ಪ್ರಶ್ನೆಗಳನ್ನು ತಾವೇ ಅನ್ವೇಷಿಸಬೇಕು, ತಾವು ಹೇಳಿದ ಮಾತನ್ನಾಗಲಿ ತಮ್ಮ ಧರ್ಮ ಏನು ಹೇಳುತ್ತದೆ ಅಥವಾ ಗುರು ಏನು ಹೇಳುತ್ತಾರೆ ಎಂಬುದನ್ನಾಗಲಿ ಒಪ್ಪಿಕೊಳ್ಳದೆ ಕರ್ಮ ಮತ್ತು ಮರುಹುಟ್ಟು ನಿಜವೇ ಎಂಬುದನ್ನು ತಾವೇ ಕಂಡುಕೊಳ್ಳಬೇಕು ಎಂದು ಆಶಿಸಿದ್ದರು.

"ಯೋಚನೆ ಎಂಬುದು ಸ್ಮೃತಿಯ, ಅನುಭವದ, ಜ್ಞಾನದ, ಜ್ಞಾತದ ಪ್ರತಿ ಸ್ತಂದನ. ಜ್ಞಾತದಲ್ಲಿ ನಾನು ಇದ್ದೇನೆ; ಪ್ರಜ್ಞಾಪೂರ್ವಕವಾಗಿ 'ನಾನು' ಎಂಬುದು ನನಗೆ ಸಂಪೂರ್ಣವಾಗಿ ತಿಳಿದಿಲ್ಲವಾದರೂ 'ನಾನು' ಈ ಮಧ್ಯಾಂತರದಲ್ಲಿ ಇರುತ್ತದೆ. ನಾವು ಮರಣ ಎಂದು ಕರೆಯುವ ಇದು ಮತ್ತು ಸದ್ಯದ ಮಧ್ಯಾಂತರದಲ್ಲಿ ಈ 'ನಾನು' ಇರುತ್ತದೆ; ಈ ಮಧ್ಯಾಂತರದಲ್ಲಿ ಜ್ಞಾತದ ಕ್ಷೇತ್ರದಲ್ಲಿ ಯೋಚನೆಯ ಅಖಂಡ ಚಲನೆಯಿದೆ. ತನ್ನೆಲ್ಲ ಅನುರಕ್ತಿಗಳು, ನೋವು, ಒಂಟಿತನ, ವಂಚನೆಗಳು, ಮೋಸಗಳು, ಎಲ್ಲ ಧಾರ್ಮಿಕ ಮೂರ್ಖತನಗಳು ಇದೆಲ್ಲವನ್ನೂ ಒಳಗೊಂಡ 'ನಾನು' ಅಹಂ ಎಂಬುದೇ ಜ್ಞಾತ. ಮಧ್ಯಾಂತರವೇ ಇಲ್ಲದಿದ್ದರೆ ಆಗ 'ನಾನು'ವಿನ ಸಾವೇ ಸಾವು, ಪೌರಾತ್ಯ ದೇಶಗಳು ಪುನರ್ಜನ್ಮವನ್ನು, 'ನಾನು' ಅಹಂ, ಇರವು ಮುಂದಿನ ಜನ್ಮವನ್ನು ನಂಬುತ್ತವೆ. 'ನಾನು' ಅಂದರೆ ಏನು? ಅದು ಶಾಶ್ವತವೇ? ಹಾಗಿದ್ದಲ್ಲಿ ಅದು ಮರಣದ ಬಳಿಕ, ಮುಂದಿನ ಜನ್ಮದಲ್ಲಿ 'ನಾನು'; ಅಹಂ ಆಗಿ ನನ್ನ ದೇಶ, ನನ್ನ ಮನೆ, ನನ್ನ ಕುಟುಂಬ, ನನ್ನ ಪೀಠೋಪಕರಣಗಳು, ನನ್ನ ಬ್ಯಾಂಕ್ ಖಾತೆ ಇತ್ಯಾದಿಗಳೊಂದಿಗೆ ಕಾಣಿಸಿಕೊಂಡಿತು. ಅದು 'ನಾನು'. ಈ



“ತನ್ನ ಇರವಿನಲ್ಲೇ
ಪ್ರೇಮಮಯಿಯಾದ ನಿಜವಾದ
ತಾಯಿ ಯಾರನ್ನೂ
ಹೋಲಿಸುವುದಿಲ್ಲ. ಹೆಳವ,
ದಡ್ಡ ಮುಂತಾದವರು ಜಾಣ
ಕುಡುಗರಷ್ಟೇ
ಮುಖ್ಯವಾದವರು.”

- ಜಿ. ಕೃಷ್ಣಮೂರ್ತಿ

'ನಾನು' ಮರುಹುಟ್ಟು ಪಡೆಯುತ್ತದೆ. ಈ ಜನ್ಮದಲ್ಲಿ ನೀವು ಎಂಥ ಬದುಕು ಬದುಕಿದ್ದೀರಿ ಎಂಬುದನ್ನು ಅವಲಂಬಿಸಿ ಅದಕ್ಕೆ ಮುಂದಿನ ಜನ್ಮದಲ್ಲಿ ಉತ್ತಮ ಅವಕಾಶ ದೊರೆಯಬಹುದು. ಇದೆಲ್ಲವೂ ಪುನರ್ಜನ್ಮದಲ್ಲಿ ನಿಹಿತವಾಗಿದೆ. ಆದುದರಿಂದ, ನೀವು ಮುಂದಿನ ಜನ್ಮದಲ್ಲಲ್ಲ; ಈ ಜನ್ಮದಲ್ಲೇ ಹೇಗೆ ವರ್ತಿಸುತ್ತೀರಿ, ವ್ಯವಹರಿಸುತ್ತೀರಿ ಎಂಬುದು ಬಹಳ ಮುಖ್ಯ. ಹೀಗಾಗಿ, ಮುಂದಿನ ಜನ್ಮ ಮುಖ್ಯವಲ್ಲ, ವರ್ತನೆಯಲ್ಲಿ ಸಂಪೂರ್ಣವಾಗಿ ಮರುಹುಟ್ಟು ಪಡೆಯುವುದು ಮುಖ್ಯ"

"ಜೀವನದ ನಿಗೂಢತೆಗಳತ್ತ ಕೃಷ್ಣಮೂರ್ತಿ ಬೊಟ್ಟು ಮಾಡಿದ್ದರು. ಆದರೆ ಆ ಬಗ್ಗೆ ಯಾವುದೇ ವಿವರಣೆ ಕೊಡಲಿಲ್ಲ ಅಥವಾ ಅವುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡಲಿಲ್ಲ. ಆ ಬಗೆಯಲ್ಲಿ ಅವರ ಬೋಧನೆಗಳು ನಿಗೂಢವೂ ಸುಪ್ತವೂ ಆಗಿವೆ; ಅವುಗಳ ಬಗ್ಗೆ ಸಾಕಷ್ಟು ಗಮನಹರಿಸಬೇಕಾಗಿರುವುದರಿಂದ ಅವು

ಸುಲಭವೇದ್ಯವಲ್ಲ,
ಅರಿಯಲು
ಅನಾವರಣ
ಮಾಡಬೇಕು,
ಅವುಗಳ ಅರ್ಥವನ್ನು
ನಿಚ್ಚಳಗೊಳಿಸಿಕೊಳ್ಳ
ಬೇಕು. ನಮಗೆ

"ಚಿಂತನೆ ಸ್ಥಗಿತವಾಗಬೇಕು ಎಂದು ನಾವು ಹೇಳುತ್ತಿಲ್ಲ; ಚಿಂತನೆಗೆ ಒಂದು ನಿಶ್ಚಿತವಾದ ಉದ್ದೇಶ ಹಾಗೂ ಕಾರ್ಯವಿದೆ. ಆಲೋಚನೆಗಳಿಲ್ಲದೆ ನಾವು ಕಛೇರಿಗೆ ಹೋಗಲು ಸಾಧ್ಯವಿಲ್ಲ, ನಾವು ಎಲ್ಲಿ ವಾಸಿಸುತ್ತಿದ್ದೇವೆ ಎಂಬುದೂ ನಮಗೆ ತಿಳಿಯುವುದಿಲ್ಲ ಮತ್ತು ನಮಗೆ ಯಾವ ಕೆಲಸ ಮಾಡಲಿಕ್ಕೂ ಸಾಧ್ಯವಾಗುವುದಿಲ್ಲ."

- ಜೆ. ಕೃಷ್ಣಮೂರ್ತಿ

ಕಾಣಲು

ಅನುಭಾವಿಯ ಮನಸ್ಸು ಬೇಕು. ಅಂಥ ಮನಸ್ಸು ಕಾಣುವಿಕೆಯ ಮೂಲ. ಗ್ರೀಕ್ ಅರ್ಥದಲ್ಲಿ ಹೇಳುವುದಾದರೆ 'ಬಿಂಬ ಮತ್ತು ಪರಿಕಲ್ಪನೆಯ ಮನಸ್ಸಿಗೆ' ಅವ್ಯಕ್ತವಾಗಿರುವುದನ್ನು ಪ್ರತ್ಯಕ್ಷವಾಗಿ ಪರಿಭಾವಿಸುತ್ತದೆ. ಆ ಪರಿಭಾವನೆಯೇ ಕ್ರಿಯೆ".

ಯಾವುದೇ ವ್ಯಾಖ್ಯಾನಾತೀತವಾದ ನಿಗೂಢತೆಯು ಕೃಷ್ಣಮೂರ್ತಿ ಅವರ ವ್ಯಕ್ತಿತ್ವದಿಂದ ಹೊರಹೊಮ್ಮಿದ ಪ್ರಬಲವೂ ಸೂಕ್ಷ್ಮವೂ ಆದ ಚೈತನ್ಯ. ಅವರ ಸಮಕ್ಷಮದಲ್ಲಿ, ಅವರ ಬಾಹ್ಯ ಅಸ್ತಿತ್ವದಿಂದ ಒಂದು ಬಗೆಯ ಸೂಕ್ಷ್ಮ ಶಾಂತಿಯ ಕ್ಷೇತ್ರ ಹೊರಹೊಮ್ಮುತ್ತಿತ್ತು. ಪ್ರಣೆ ಅದನ್ನು ದಾಖಲಿಸಲು ವಿಫಲವಾಗುತ್ತಿತ್ತು. ಆದರೆ ತನ್ನಲ್ಲಿ ಎಚ್ಚರ ಹೆಚ್ಚಿದೆ, ಚಿಂತನೆ ಸ್ಪಷ್ಟವಾಗಿದೆ, ನಾನೀಗ ಇನ್ನೂ ಹೆಚ್ಚು ಸಂವೇದನಾಶೀಲನಾಗಿದ್ದೇನೆ ಎಂದು ಅವರ ಮುಂದುಗಡೆ ಇರುವವರಿಗೆ ಅನ್ನಿಸುತ್ತಿತ್ತು. ಸಾಕಷ್ಟು ಸಂಕೋಚ ಮತ್ತು ಹಿಂಜರಿಕೆಯಿಂದ ನಾನೊಮ್ಮೆ ಅವರನ್ನು ಪಾವಿತ್ರವು ಓರ್ವ

ವ್ಯಕ್ತಿಯ, ಪ್ರಕೃತಿಯ ಅಥವಾ ಒಂದು ಸ್ಥಳದಲ್ಲಿ ಇರುವ ನಿಜವಾದ ಮತ್ತು ಪರಿಭಾವಿಸಬಹುದಾದ ಸ್ಥಿತಿಯೇ ಅಥವಾ ಗುಣವೇ? ಎಂದು ಪ್ರಶ್ನಿಸಿದೆ. ನಾನು ಕೃಷ್ಣಮೂರ್ತಿಯವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಪ್ರಶ್ನೆ ಕೇಳಿದ್ದು. ಆದರೆ ನಾನು ಶಬ್ದಗಳನ್ನು ಅಷ್ಟು ಖಚಿತವಾಗಿ ನಿರೂಪಿಸಿರಲಿಲ್ಲ. ಪಾವಿತ್ರ ನಮ್ಮ ಸುತ್ತ ಇದೆ, ಅದು ಪವಿತ್ರವೂ ಪುಣ್ಯಕರವೂ ಆದುದು. ನಾವು ಸ್ವ ಅಥವಾ ಅಹಂ ಆಗಿ ಇರದೇ ಇದ್ದಾಗ ಅದು ಇರುತ್ತದೆ ಎಂದು ಅವರು ಉತ್ತರಿಸಿದರು.

ನಾನು ಮೂಕನಾದೆ. ಆದರೂ ಆ ಗಳಿಗೆಯಲ್ಲಿ ನಾನು ಅತೀತವಾದ ವಿಶಾಲವಾದ ಜಗತ್ತನ್ನು ಕಂಡೆ. ಅದು ನನ್ನ ಸಮೀಪವೇ ಇರುವುದನ್ನು ಕಂಡೆ. ಕೃಷ್ಣಮೂರ್ತಿಯವರು ಇದಕ್ಕಾಗಿಯೇ ತಮ್ಮ ಜೀವಿತದುದ್ದಕ್ಕೂ ಮಾತನಾಡುತ್ತಾ ಕೆಲವೇ ಕೆಲವು ವ್ಯಕ್ತಿಗಳು ಇದನ್ನು ಕಾಣಬಹುದೆಂಬ ನಂಬಿಕೆಯಲ್ಲಿ ಜೀವ ತೇಯ್ದರು. ತನ್ನನ್ನು ಹೊರತುಪಡಿಸಿ

ಬೇರೇನನ್ನೂ
ಅಧ್ಯಯನ
ಮಾಡಲಿಕ್ಕಿಲ್ಲ,
ಅಂತರಂಗದಲ್ಲಿ
ಮೌನದಲ್ಲಿ
ಮುಂದುವರಿಯುವ
ದೊಂದೇ ಕೆಲಸ...
ಏನನ್ನೂ

ಓದಬೇಕಾಗಿಲ್ಲ. ಯಾರನ್ನೂ ಪ್ರಶ್ನಿಸಬೇಕಾಗಿಲ್ಲ, ಮತ್ತೆಲ್ಲಿಗೂ ಹೋಗಬೇಕಾಗಿಲ್ಲ.

ಜೆ.ಕೃಷ್ಣಮೂರ್ತಿ ಅವರು ಭಾರತದ ಮತ್ತು ಕ್ಯಾಲಿಫೋರ್ನಿಯದ ಕೆಲವು ಗೆಳೆಯರು ಮತ್ತು ಟ್ರಸ್ಟಿಗಳೊಂದಿಗೆ ತಮ್ಮ ಬದುಕಿನ ಕೊನೆಯ ದಿನಗಳನ್ನು, ಕೊನೆಯಗಳಿಗೆಗಳನ್ನು ಕಳೆದರು. ಇವರಲ್ಲಿ ಕೆಲವರೊಂದಿಗೆ ಅವರು ಅಡ್ಯಾಲ್‌ನ ಕಡಲ ಕಿನಾರೆಯಲ್ಲಿ ನಡೆದಾಡಿದರು ಮತ್ತು ನಾಲ್ಕು ದಿಕ್ಕುಗಳಿಗೂ ನಮಿಸಿ ಭಾರತಕ್ಕೆ ವಿದಾಯ ಹೇಳಿದರು. 1986ರ ಜನವರಿ 4 ರಂದು ವಸಂತ ವಿಹಾರದಲ್ಲಿನ ಅವರ ಕೊನೆಯ ಭಾಷಣ ಸಾವು ಮತ್ತು ಸೃಷ್ಟಿಯ ಬಗೆಗಿನ ಮಾತುಗಳೊಂದಿಗೆ ಮುಕ್ತಾಯವಾಯಿತು.

ಕೃತಿ: "ಲೋಕ ಶಿಕ್ಷಕ", ಅಧ್ಯಾಯ ೧೨
ಅನುವಾದ: ಡಾ. ಶ್ರೀ ಮಹಾಬಲೇಶ್ವರ ರಾವ್
ಮೂಲ: World Teacher by Mark Lee

ಅಧ್ಯಯನ ಕೇಂದ್ರ : ವರದಿ

ಬೆಂಗಳೂರು KFI ಅಧ್ಯಯನ ಕೇಂದ್ರದಲ್ಲಿ ಬುಧವಾರ 11 ಮೇ 2022ರಂದು ಜಿ.ಕೃಷ್ಣಮೂರ್ತಿ ಅವರ 127ನೇ ಜನ್ಮದಿನಾಚರಣೆಯಂದು ನೂತನ ಕಟ್ಟಡ ತಪೋವನದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ 9.30 ರಿಂದ 10.45ರವರೆಗೆ ಹೊಸೂರು ಬ್ರಹ್ಮವಿದ್ಯಾಶ್ರಮದ ವೇದ ಪಾಠಶಾಲೆಯ ವಿದ್ಯಾರ್ಥಿಗಳು ವೇದ ಶ್ಲೋಕ ಪಠಣ ಮಾಡಿದರು. ಶ್ರೀ ನುಚ್ಚುರ್ ವೆಂಕಟರಾಮನ್ ಅವರ ಉಪಸ್ಥಿತಿಯಲ್ಲಿ ಸಭೆಯ ಅಧಿವೇಶನ ಆರಂಭಿಸಲಾಯಿತು. ತಪೋವನದ ಸಮಾವೇಶದಲ್ಲಿ, ಶ್ರೀ ಅನಂತಸ್ವಾಮಿ, ಶ್ರೀ ಜಯರಾಮ್, ಶ್ರೀ ಸುಕಲ್ಯೋ, ಶ್ರೀಮತಿ ಸುಷ್ಮಾ ಇನಾಮದಾರ್, ಶ್ರೀ ಮುರಳಿ ಮೆನನ್ ಮತ್ತು ಇತರರು ಉಪಸ್ಥಿತರಿದ್ದರು.



"ಈ ಕೇಂದ್ರವು ಎಲ್ಲ ಬಗೆಯ ಸಂಪ್ರದಾಯಬದ್ಧ ಆಚರಣೆ, ರಾಷ್ಟ್ರೀಯತೆ, ಧಾರ್ಮಿಕ ನಂಬಿಕೆ, ಶ್ರದ್ಧೆ, ಜನಾಂಗೀಯ ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು. ಸಮಗ್ರತೆ, ಪ್ರಾಮಾಣಿಕತೆಯಿರಬೇಕು. ಕೇವಲ ಉದ್ದೇಶಿತ ಭಾವನೆ, ರಮ್ಯಶೃಂಗಾರ ಮನುಷ್ಯರಿಗೆ ಇದು ಪ್ರಶಸ್ತ ಸ್ಥಳವಲ್ಲ."

- ಜಿ. ಕೃಷ್ಣಮೂರ್ತಿ

ಬೆಂಗಳೂರು ಅಧ್ಯಯನ ಕೇಂದ್ರದ ಪ್ರಕಟಣೆ

ಶಿಬಿರದ ಮಾಹಿತಿ (Study Retreat Themes 2022-2023) :

Jul 07 - 10 : What does it mean to be a 'Responsible Parent'?

Aug 11-14 : Exploring Harmony in Relationships.

Sep 08-11 : What is 'Holistic Education'?

Oct 06-09 : Understanding 'Emotions' - Hurt, Frustration & Anger

Nov 10-13 : Breaking free from the 'prison of the mind'.


Dec 08-11 : **Retreat for Young** (18-35yrs) 4 days: What are you doing with your Life?

Jan 05-08 : Significance of Living in the Here and Now' in daily life

Feb 09 - 12 : Silence, Stillness, Meditation.

Mar 09 - 12 : Living in the Grip of Fear - what does fear do to you?

Apr 06-09 : Karnataka J.K Adhayana Shibira: Understanding Relationship.
(proceedings in Kannada & English)



“ಸಂವಾದವು ವಿಚಾರದ ನಿರರ್ಥಕತೆಯನ್ನು ಮನಗಾಣಬೇಕು,
ಪ್ರಶ್ನಿಸುವ ಮೂಲಕ ಸಂವಾದ ಕೊನೆಗೊಳ್ಳಬೇಕು.”

- ಜಿ. ಕೃಷ್ಣಮೂರ್ತಿ

ನನಗೆ ಅನ್ನಿಸುತ್ತದೆ, ಕೆಲವೊಮ್ಮೆ, ನೀವು ಇಲ್ಲಿಯವರೆಗೆ ಮಾಡುತ್ತಿದ್ದ ಎಲ್ಲವನ್ನೂ ನಿಲ್ಲಿಸಿ, ನಿಮ್ಮ ನಂಬಿಕೆಗಳು ಮತ್ತು ಅನುಭವಗಳನ್ನು ಸಂಪೂರ್ಣ ಹೊಸದಾಗಿ ನೋಡುವುದಕ್ಕೆ, ಶಿಬಿರಕ್ಕೆ ಹೋಗುವುದು ಅವಶ್ಯಕವೆಂದು ನೀವು ನಂಬುತ್ತೀರೋ ಇಲ್ಲವೋ ಅನ್ನುವುದನ್ನು ಯಂತ್ರದಂತೆ ಪುನರಾವರ್ತಿತವಾಗಿ ಅಲ್ಲ. ಆಗ ನೀವು ನಿಮ್ಮ ಮನಸ್ಸಿನೊಳಗೆ ಹೊಸದಾಗಿ ಅನ್ನುವುದನ್ನು ಬಿಟ್ಟುಕೊಳ್ಳುತ್ತೀರಿ, ಅಲ್ಲವೇ? ಅಂದರೆ, ನೀವು ಅಭ್ಯರ್ಥಿಯಾಗಿದ್ದೀರಿ, ಅಲ್ಲವೇ? ನೀವು ಹೀಗೆ ಮಾಡಬಲ್ಲಿದ್ದೀರಿ, ಪ್ರಕೃತಿಯ ರಹಸ್ಯಗಳಿಗೆ ಹಾಗೂ, ಬೇರೆ ದಾರಿಯಲ್ಲಿ ತಲುಪಲು ಸಾಧ್ಯವಾಗದಂತಹ, ನಮ್ಮ ಬಗ್ಗೆ ಪಿಸುಗುಡುತ್ತಿರುವ ವಿಷಯಗಳಿಗೆ ನೀವು ತೆರೆದುಕೊಳ್ಳುತ್ತೀರಿ; ನೀವು ಬರಲು ಕಾಯುತ್ತಿರುವ ಆ ದೇವರನ್ನು, ಕರೆಯಲಾಗದ ಆದರೆ ತಾನಾಗೇ ಬರುವ ಸತ್ಯವನ್ನು ತಲುಪುತ್ತೀರಿ. ಆದರೆ ನಾವು ಪ್ರೀತಿ ಮತ್ತು ನಮ್ಮಲ್ಲೇ ನಡೆಯುತ್ತಿರುವ ಇತರೆ ನವಿರಾದ ಪ್ರಕ್ರಿಯೆಗಳಿಗೆ ತೆರೆದುಕೊಂಡಿಲ್ಲ, ಏಕೆಂದರೆ, ನಾವು ನಮ್ಮದೇ ಆಕಾಂಕ್ಷೆ, ನಮ್ಮದೇ ಸಾಧನೆ, ನಮ್ಮದೇ ಆಸೆಗಳಿಂದ ಅತಿಯಾಗೇ ಬಂಧಿಸಲ್ಪಟ್ಟಿದ್ದೇವೆ.

ಈ ಎಲ್ಲದರಿಂದ ಹಿಂದೆಸರಿದು ಅವಲೋಕಿಸುವುದು ಒಳ್ಳೆಯದಲ್ಲವೇ? ಯಾವುದೋ ಒಂದು ಸಮಾಜದ ಸದಸ್ಯರಾಗಿರುವುದನ್ನು ನಿಲ್ಲಿಸಿ. ಒಬ್ಬ ಬ್ರಾಹ್ಮಣ, ಒಬ್ಬ ಹಿಂದು, ಒಬ್ಬ ಕ್ರಿಶ್ಚಿಯನ್, ಒಬ್ಬ ಮುಸ್ಲಿಮ್ ಆಗಿರುವುದನ್ನು ನಿಲ್ಲಿಸಿ. ನಿಮ್ಮ ಆರಾಧನೆ, ಆಚರಣೆಗಳನ್ನು ನಿಲ್ಲಿಸಿ; ಇವೆಲ್ಲವುಗಳೆಲ್ಲದರಿಂದ ಸಂಪೂರ್ಣವಾಗಿ ಹಿಂದೆಸರಿದು ನೋಡಿ, ಏನಾಗುತ್ತದೆಂದು. ಹೀಗೆ ಹಿಂದೆಸರಿದು ಶಿಬಿರದಲ್ಲಿದ್ದಾಗ, ಇನ್ನಾವುದರಲ್ಲೇ ಮುಳುಗಬೇಡಿ, ಯಾವುದೋ ಪುಸ್ತಕ ತೆಗೆದುಕೊಂಡು, ಹೊಸ ಜ್ಞಾನ ಅಥವಾ ಇನ್ನಾವುದನ್ನೋ ಪಡೆದುಕೊಳ್ಳುವುದರಲ್ಲಿ ಮೈಮರೆಯಬೇಡಿ. ಭೂತಕಾಲದಿಂದ ಸಂಪೂರ್ಣ ಬೇರೆಯಾಗಿ, ಏನಾಗುತ್ತದೆಂದು ನೋಡಿ. ಶ್ರೀಯುತರೇ, ಅದನ್ನು ಮಾಡಿ, ನೀವು ಸಂತೋಷ

ಕಾಣುತ್ತೀರಿ. ನೀವು ಅಗಾಧವಾದ ಪ್ರೀತಿ, ಅರಿವು ಮತ್ತು ಸ್ವಾತಂತ್ರ್ಯವನ್ನು ಕಾಣುತ್ತೀರಿ.

ನಿಮ್ಮ ಹೃದಯ ತೆರೆದುಕೊಂಡಾಗ, ವಾಸ್ತವ ಅರಿವಿಗೆ ಬರುತ್ತದೆ. ಆಗ ನಿಮ್ಮದೇ ಆದ ಪೂರ್ವಾಗ್ರಹಗಳ, ನಿಮ್ಮದೇ ಆದ ಗದ್ದಲಗಳ ಪಿಸುಮಾತುಗಳು ಕೇಳಿಸುವುದಿಲ್ಲ. ಅದಕ್ಕಾಗಿಯೇ ಯಾಂತ್ರಿಕತೆಯನ್ನು ನಿಲ್ಲಿಸಲು, ಹಿಂದೆಸರಿಯುವುದು, ಶಿಬಿರಕ್ಕೆ ಹೊರಟುಬಿಡುವುದು ಒಳ್ಳೆಯದು ಹೊರಗಿನ ಅಸ್ತಿತ್ವದ ಯಾಂತ್ರಿಕತೆ ಮಾತ್ರವಲ್ಲ, ತನ್ನದೇ ರಕ್ಷಣೆ ಹಾಗೂ ಅನುಕೂಲಕ್ಕೊಕ್ಕರ ಮನಸ್ಸು-ಬುದ್ಧಿ ಸ್ಥಾಪಿಸುವ ಯಾಂತ್ರಿಕತೆಯಿಂದ ಕೂಡ, ಅವಕಾಶವಿರುವ ಎಲ್ಲರೂ ಪ್ರಯತ್ನಿಸಿ.

ನೀವು ಗುರುತಿಸುವದರಾಚೆಗಿರುವುದನ್ನು, ಅಳೆಯಲಾಗದ ಸತ್ಯವೆಂಬುದನ್ನು, ಅರಿಯುತ್ತೀರಿ. ಆಗ ನೀವು ದೇವರು ಎಂದರೆ ಅನುಭವಿಸಬೇಕಾದಂತಹ, ಗುರುತಿಸಬೇಕಾದಂತಹ ವಸ್ತುವಲ್ಲ, ದೇವರೆಂದರೆ ನೀವು ಕರೆಯದೇ ನಿಮ್ಮನ್ನು ತಲುಪುವಂತಹದೇನು ಕಂಡುಕೊಳ್ಳುತ್ತೀರಿ. ಆದರೆ, ಅದು ನಿಮ್ಮ ಬುದ್ಧಿ ಹಾಗೂ ನಿಮ್ಮ ಹೃದಯಗಳು ಏನನ್ನೂ ಬಯಸದೇ, ಶೋಧಿಸದೇ, ಸಂಪೂರ್ಣ ಸ್ಥಿರವಾಗಿದ್ದಾಗ, ಹಾಗೂ ನಿಮಗೆ ಪಡೆದುಕೊಳ್ಳುವ ಆಕಾಂಕ್ಷೆ ಇಲ್ಲದಿದ್ದಾಗ ಮಾತ್ರ.

ಮನಸ್ಸು ಸಾಧನೆಯ ಬಯಕೆಯನ್ನು ನಿಲ್ಲಿಸಿದಾಗ ಮಾತ್ರ ದೇವರನ್ನು ಕಾಣಲು ಸಾಧ್ಯ. ನಾವು ಅವೆಲ್ಲವುಗಳಿಂದ ಹಿಂದೆಸರಿದರೆ, ಆಗ ಬಹುಶಃ ಆಸೆಯ ಪಿಸುಮಾತುಗಳು ಕೇಳಿಸುವುದು ನಿಲ್ಲಿಸುತ್ತದೆ, ಮತ್ತು ಕಾಯುತ್ತಿರುವ ಅದು ನೇರವಾಗಿ ಮತ್ತು ಖಂಡಿತವಾಗಿ ಬರುತ್ತದೆ.







-ಜೆ. ಕೃಷ್ಣಮೂರ್ತಿ



“ಮಾತುಗಾರ ಏನು ಹೇಳುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಡಿ. ಅವನಾದುವ ಮಾತುಗಳ ಕನ್ನಡಿಯಲ್ಲಿ ನಿಮ್ಮನ್ನು ನೀವು ನೋಡಿಕೊಳ್ಳುತ್ತೀರಲ್ಲ ಅದನ್ನು ಅರ್ಥಮಾಡಿಕೊಳ್ಳಿ, ನಿಮ್ಮನ್ನು ನೀವು ಎಚ್ಚರದಿಂದ ನೋಡಿಕೊಳ್ಳುವಾಗ ಕನ್ನಡಿ ಮುಖ್ಯವಾಗುವುದಿಲ್ಲ; ನೀವದನ್ನು ಆಚೆಗೆಸೆಯಬಲ್ಲರಿ.”





- ಜೆ. ಕೃಷ್ಣಮೂರ್ತಿ

ಜೆ.ಕೃಷ್ಣಮೂರ್ತಿ ಪುಸ್ತಕಗಳು : ರಿಯಾಯಿತಿಯಲ್ಲಿ ಲಭ್ಯ



ಆತ್ಮೀಯ ಸಹಪಯಣಿಗರೇ,

ಈ ಮೇಲಿನ ಆರು ಕಿರುಪುಸ್ತಕಗಳ ಹಾಗೂ ಈ ಕೆಳಗಿನ ನಾಲ್ಕು ಪುಸ್ತಕಗಳ 100ಕ್ಕೂ ಹೆಚ್ಚು ಪ್ರತಿಗಳು 50% ವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿವೆ. ನಿಮ್ಮ ಬಳಗದ ಗ್ರಂಥಾಲಯ, ಪುಸ್ತಕಾಲಯ, ವಿದ್ಯಾರ್ಥಿಗಳು, ಶಿಕ್ಷಕರು, ಬಂಧುಗಳು, ಇತ್ಯಾದಿ ಆಸಕ್ತರಿಗೆ ತಿಳಿಸಿ. ಪ್ರತಿಗಳಿಗಾಗಿ ಸಂಪರ್ಕಿಸಿ - 7760807069, 9972995800.



Published by:
Editor: Smt. Sushama Inamdar
The Study Bangalore Education Centre
Krishnamurti Foundation India
Thataguni Post, Bangalore - 560082

Contact Information:
Mob: 9482641389 / 8317419451
Email: kfistudy@gmail.com
Website: www.kfistudy.org

ಕನ್ನಡ ಭಾಷಾಂತರ ಸಮಿತಿ ಸದಸ್ಯರು:
ಡಾ|| ಎಚ್. ಎಸ್. ರಾಘವೇಂದ್ರಲಾವ್
ಪ್ರೊ|| ಓ. ಎಲ್. ನಾಗಭೂಷಣ ಸ್ವಾಮಿ
ಡಾ|| ವಸುಮಾಲಾ ವಿಶ್ವನಾಥ್